

ಪಾಸ್ತು ಕಾಳಾರ್ಥಿ ಪಾಂಚ್ಯಾ ಆಯ್ದೂರ್

07, ಮಾರ್ಚ್ 2023

ಮೊಗಾಚ್ಯಾಂನೋ, ಆಯ್ದ್ಯಾ ದಿಸಾ ಪಾಸ್ತುಂ ಕಾಳಾಚ್ಯಾ ಪಾಂಚ್ಯಾ ಆಯ್ದೂರಾಚಿ
ದೇವಾಸ್ತುತಿ ಸಂಭ್ರಮುಂಕ್ ಏಕ್ ಕುಟಮ್ ಜಾವ್ನ್ ಹ್ಯಾ ಎವ್ಯಾರಿಸ್ತಾಚ್ಯಾ ಮೆಜ್ಜಾ
ಫ್ರೊಂವಾರಿಂ ಆಮಿ ಸಾಂಗಾತಾ ಜಮ್ಲಾರ್ಯಂವ್. ಆಯ್ದ್ಯಾ ದೇವಾಸ್ತುತಿ ಜೆಡುಚ್ ದಾಡು
ಸ್ಕ್ರೋಂ ವ್ಹೆರ್ರಿ ವಾಟ್, ಜೆಡು ಮಾರಿಫಾತ್ ಗೆಲ್ಯಾರ್ ಮೊತ್ತ್ ಸ್ರೋಂ ಆಪ್ಲಾರ್ವ್ ಸಾರ್ಕ್
ವ್ಹೆರ್ರಿಂ ಶಿಕಯ್ತ್. ಜೆಡು ಮುಖಾಂತ್ ಸ್ರೀಂಚ್ಯಾ ಬಾಪಾಶಿಂ ವೆಚಿ ವಾಟ್ ಹ್ಯಾ
ಎವ್ಯಾರಿಸ್ತಾಚ್ಯಾ ಬಲಿದಾನಾ ಮುಖಾಂತ್ ಆಮಿ ಜಾಣಾ ಜಾಂವ್ ಜಾಯ್. ಜೆಡುಚೆಂ
ವಿರೆವಣೀಂ ಪಾಟ್ಲಾವ್ ಕರ್ನ್ ಸಾಸ್ತಿಕ್ ಜೆವಿತ್ ಆಪ್ಲಾರ್ವ್ ಜಾಯ್ ಆಸ್ಲ್ರಿ ಕುಪ್ರಾ
ಹ್ಯಾ ಪೆವಿತ್ ಬಲಿದಾನಾ ವೆಳಾರ್ ಮಾಗುನ್ ಫೆವ್ಯಾರ್.

ದೇವಾಚ್ಯಾ ಉತ್ಸಾಚಿ ಪರ್ಗೆಟ್ಟಿ:

ಪಯ್ಯಿಂ ವಾಚಪ್ : ಧ.ಕ್ಕೆ. 6: 1-7

ಅಂತರ್ಗೀತ್ : ಕೀತ್ ನ್ 32

ದುಸ್ಸಿಂ ವಾಚಪ್ : 1 ಪೆದ್ದ್ರು 2: 4-9

ಸುವಾತಾರ್ : ಜುವಾಂವ್ 14: 1-12

ಮಿಸಾಚಿಂ ನಿತಾರ್:

ಪ್ರವೇಶ್ : A 46

ಭೇಷಣಿ : C 34

ಕುಮ್ಮಾರ್ : D 6

ನಿಗ್ರಮನ್ : F 8

ಭಾವಾರ್ಥಾರ್ಥಿಂಚಿಂ ಪ್ರಾರ್ಥನಾಂ:

ಯಾಜಕ : ಮೋಗಳ್ ಭಾವಾ ಭಯ್ಯಿಂನೊ, ದೇವ ಆಮ್ರೈ ಸರ್ವಿಂಚೊ ದಾದ.

ಆಮ್ರೈ ಗರ್ಜೊ ಮುಕಾರ್ ದವರ್ತ್ಯಾನಾ ಕೆದಿಂಚ್ ಶೋ ಇಂದ್ರಾ ಕರಿನಾ.

ತರ್ ಹೃಷಿ ಭಾವಾರ್ಥಾರ್ಥಾನ್ ಆಮ್ರೈಂ ಸರ್ವ ಮಾಗ್ನಿಂ ದಾದಾ ಮುಕಾರ್
ಆಮಿ ಉಬಾರ್ತ್ಯಾಂ.

1. ದಾಪಾ, ಪೆವಿಶ್ ಸಭೆಚ್ಯಾ ವ್ಹೆಡಿಲಾಂನಿ, ಯಾಜಕಾಂನಿ ಆನಿ ಧಾರ್ಮಿಕಾಂನಿ ಸುವಾತಾರ್ ಪರ್ಗೆಟ್ ಕರ್ಣೀಂ ಕಾಮ ವ್ಹೆಡಾ ಉಬೆನ್ ಕರ್ಣ್ ತುಜೆ ವರ್ಕ ಸಾರ್ಥ್ ಮನ್ಯಾಕುಕಾಕ್ ದಿಂವ್ಯ್ ತಾಂಕಾಂ ಧಯ್ ಆನಿ ಬಳ್ ದಿ ಮ್ಹುಣ್ ಮಾಗ್ನಾಂವ್.

ಜವಾಬ್ : ದಾಪಾ, ಆಮ್ರೈಂ ಮಾಗ್ನಿಂ ಆಯ್ತ್

2. ಆಮ್ರೈ ದೇಶಾಚ್ಯಾ ಮುಕೆಲ್ಯಾಂನಿ ಮೋಗಾಚೊ ಆನಿ ಸೆವೆಚೊ ಸ್ವಿರ್ತಾ ಉಕರ್ ಧರ್ ಪೆಜೆಚಿ ಸೆವಾ ಕರ್ಣ್ ತಾಂಚ್ಯೆ ಉದಗ್ರತೆ ಖಾತಿರ್ ವಾಪುರ್ಣೀಂ ಬರೆಂ ಮನ್ ತಾಂಚೆ ಧಂಯ್ ರಚೊ ಮ್ಹುಣ್ ಮಾಗ್ನಾಂವ್.
3. ಆಮ್ರೈ ಥಿಗ್ರೆಚ್ ಕುಟ್ಯಾಚ್ಯಾ ಸಾಂದ್ಯಾಂಕ್ ತುಂ ಕುಪೆನ್ ಭರ್. ಉತ್ರ ಪ್ರಾಯೆಚ್ಯಾಂಕ್ ಸಂತೊಸ್ ಆನಿ ತೃತ್ಯಿ, ಹಿಡೆಸ್ತಾಂಕ್ ಭಲಾಯ್ ಯುವಜಾಂಕ್ ಬರೊ ಘುಡಾರ್, ವಿದ್ಯಾರ್ಥಿಂಕ್ ಶೀಕ್ಷೀಂ ಬರೆಂ ಮನ್ ದಿ ಮ್ಹುಣ್ ಮಾಗ್ನಾಂವ್.
4. ಎಕ್ಸ್ಪ್ರೆಸ್ಟಾಂತ್ ಕೆಪ್ಪುಂಚ್ಯಾ ಸಮಾಜೆಂತ್ ಅನ್ಯಾಯಾಕ ವರ್ಗಾ ಜಾಲ್ಯಾ ಜಿಣೆಯೆಂತ್ ನಿರಾಶಿ ಜಾಲ್ಯಾ ಆನಿ ಆಶಾ ಸಾಂಡ್ಲಾ ತುಜ್ಯ್ ಭುಗ್ಯಾರ್ಥಿಂಚ್ಯೆ ಜಿಣೆಯೆಂತ್ ಭವ್ರೆಶ್ಯಾಚೆಂ ಕೀಣ್ರ್ ಘಾಂಕವ್ಯ್ ತುಂ ಸದಾಂಚ್ ತಾಂಚೆ ಸಾಂಗಾತಾ ಆಸಾಯ್ ಮ್ಹುಣ್ ಭವ್ರೆಸೊ ವಾದಯ್ ಮ್ಹುಣ್ ಮಾಗ್ನಾಂವ್.
5. ವಿವಿಧ್ ವಾಯ್ ಸವಯಾಂನಿ ಆಳ್ ಆನಿ ಆಪ್ಲ್ಯಾ ಕುಟ್ಯಾಚೆ ಜಿಣೆ ಕಾಳಿಕಾಚೆ ಕರ್ತೆಲ್ಯಾಂ ಧಂಯ್ ತುಜ್ಯ್ ಮತಾಚ್ಯಾ ಮನರೊಜಿವಂತ್ಪಾಚೊ ಪ್ರಕಾಸ್ ಘಾಂಕವ್ಯ್ ತಾಂಕಾಂ ನೆವಿ ರಚ್ಚ್ ಕರ್ ಮ್ಹುಣ್ ಮಾಗ್ನಾಂವ್.
6. ಎವ್ಯಾರ್ಥಾಚ್ಯಾ ಮೆಜೊ ಭೋಂವಾರಿಂ ಜಮೊ ಜಾಲ್ಯಾ ಆಮಿ ಸರ್ವಾಂನಿ ತುಜೊ ಮೊತ್ ಜೆಪೊ ಆಮ್ರೈ ಸೊಂಧ್ಯಾಶ್ವಾರ್ ಮ್ಹುಣೀಂ ಸತ್ ಸಮ್ಮುಖ್ ತಾಕಾ ಆಮ್ರೈ ಜೆವಿತಾಚೆ ಬುನ್ಯಾದ್ ಕರ್ ಫೆವ್ಯ್ ಜಿಯೆಂವ್ಯ್ ಆಮ್ರೈಂ ಆಧಾರ್ ದಿ ಮ್ಹುಣ್ ಮಾಗ್ನಾಂವ್.

ಪಾರ್ಶ್ವಾಚ್ಯಂ ಪಾರ್ಶ್ವಾಚ್ಯಂ ಅಷ್ಟಾರ್

ବ୍ୟାକ୍ ପରିଚୟ

Echo 2000

ಇಲ್ಲ, ಹಿಂದಿನ ಭರತ ನಾಗ ಮಾನು ಬಾಕಿ ವಿಶ್ವದಲ್ಲಿ ಇಲ್ಲ.

ಧ್ಯಾನದ್ವಾರಾ ಕೃಷ್ಣ ಶ್ರವಣದ್ವಾರಾ ವಿಜಯ

Q. 5 6:1-7

ತ್ಯಾಗಿ ಶಿಕ್ಷಣದಲ್ಲಿ ಸಂಪರ್ಕ ಬಹಳ ವೇತನದಲ್ಲಿ ಅಳ್ಳಾಗೆ, ಗ್ರಿಫ್‌ ಭಾಜ್ ಉಲಯ್ತಿಲ್ಲ, ಈ ಕ್ಷಯದಿ, ಭಾಜ್ ಉಲಯ್ತಿಲ್ಲ, ಜುದ್ವಾಂ ಮಧ್ಯಂ ಮಾರಾಟದ್ವಾರಾ ಉರ್ವೋ. ದಿಸ್ಪ್ರೆಡ್ ಸೆಂಟ್ ಅಮ್ಲ್ ವಿದ್ವಿಯಿಂದ ಲಕ್ಷ್ಯ ಕ್ರಿಯೆ ಮ್ಹಾಜ್ಞಾ ಗ್ರಿಫ್ ಉಲಯ್ತಿಲ್ಲ ಜುದ್ವಾಂ ಭಾವ್ ಗ್ರಿಫ್‌ಎಂತ್ ಯ್ಯಾ. ದೇಶ್ವಾಂ ಬಾಬ್ ಜ್ಞಾ ಧರ್ಮೋದುತ್ವಾಂ ಶಿಕ್ಷಣದಲ್ಲಿ ಶಿಕ್ಷಣ ಸ್ಥಿ ಜುದ್ವಾಂ ಅಪ್ರೇವ್‌. ಹಂಡೆ ಯೀಗ ಮ್ಹಾಂತ್ರಾ: “ಅಮಿ ದೇವಾಚ್ಲಿ ಉರ್ವೋ ವರ್ಣಿಕ್ ಕರ್ತೃಂ ಕ್ರಮ್ ಪೀಠಾ ಲೋಪನ್, ಮಾನ್ಯ ದೇವಾಚ್ಲಿ ವಿಭರ್ ಥ್ರೆವ್ ಸೆಮ್ ವ್ಯಾಯ್. ದೇಶ್ವಾಂ ಭಾವಾಂತ್ರೋ, ತುಮ್ಹೀ ಮಧ್ಯ ರೋಗ್ ಮಾನ್ಯ ತೆರ್, ನಾಗಾಳಾಂ ದೆವಿತ್, ಅತ್ಯಾವ್ ಅವಿ ಜ್ಞಾತ್ಯಾಯ್ನ್ ಭರ್ತ್ತಾಲ್ ಸೂತ್ ಜ್ಞಾ ವಿಂತ್ವಾಂ ದ್ವಾ. ಹೆಚ್ ಕ್ರಮ್ ಅಮಿ ತಾಂಡೆ ಅಧಿಕ್ ಕರ್ತೃವ್ಯಾ ಅವಿ ಅಮಿ ಅವ್ಯಾ ವೇಳ್ ಮಾನ್ಯಾಂ ಅವಿ ದೇವಾಚ್ಲಿ ಉರ್ವೋ ವರ್ಣಿಕ್ ಕರ್ತೃಂ ಕ್ರಮ್ಮಾಂತ್ ವಿಚ್ಯಾತಾಂವ್.” ಹಿ ಅರ್ಥಾಂತ್ರಾ ಸ್ಥಿ ಜುದ್ವಾಂ ದೆಸ್ಯಾ ಡಾಲಿ. ತಂತ್ರಂ ಹ್ಯಾ ಸೂತ್ ಜ್ಞಾಂತ್ ವಿಂತ್ವಾಂ ಇದ್ದೆ; ಭಾವಾಭಾವ್ ಅವಿ ದೆವಿತ್, ಅತ್ಯಾವ್ ಭರ್ತ್ತಾಲ್ ಸ್ತ್ರೇಘಾರ್, ಫಲಿಪ್ರಾ, ಪ್ರೊಮೆರಿಯ್, ವಿಂತ್ವಾಂತ್ರಾ, ಟಿಪ್ಪಿನ್, ವಾರ್ಷಿಕ್ ಅವಿ ಜುದ್ವಾಂ ಧರ್ಮೋ ಮತ್ತಾಂತ್ರೋ ಜ್ಞಾಲ್. ಅಂತಿಯಾಂತ್ರಾ, ವಿಕ್ಷಾಯ್, ಹಂಡೆ ತಂತ್ರಂ ಧರ್ಮೋದುತ್ವಾಂ ಮುಹಾರ್ ಉಚೆ ಕೆಲ್. ಧರ್ಮೋದುತ್ವಾಂ ದೆಯ್ತ್ತಂ ಮಾಗ್ನೀಂ ಕೆಲ್ ಅವಿ ಉಪಾಂತ್ ತಾಂಡೆ ವಯ್, ಹತ್ತ್ ದವರ್ತ್. ದೇವಾಚ್ಲಿ ಉರ್ವೋ ಅತ್ಯಂ ವಿಕ್ಷಾರತ್ ಗೆಲ್. ಜೆರುಸಾಲೆಮ್ಮಾಂ ಅಸ್ತ್ರಾಲ್ ಶಿಕ್ಷಣದಲ್ಲಿ ಸಂಪರ್ಕ ವಾಯ್ ಅವ್ಯಾ ಅವಿ ಯಾಜಕಾಂ ಮಾನ್ಯಾ ಸಬಾರಾಂವಿಯ್ ಹೆಚ್ ಭಾವಾಭಾವ್ ಫ್ರೆತ್ವೀ.

— ದೇವಾಚಿಂ ಶುತರ್ ಹೆಂ.

ಆಂತರ್ ಗೀತಾ

ಫೆ. 32:1-2, 4-5, 18-19

ಶ್ಲೋಕ: ಜಮೊ ತುಜೆರ್ ಅಮ್ರೋ ವಿಶ್ವಾಸ್, ಸರ್ವಸ್ವರಾ,
ತತ್ ಅಮೃತ್ ದಂಪಂ ತುಜೆ ದಯೋ.

ಫೆ. 32:22

ವಾ

ಸರ್ವಸ್ವರಾಕ್ ಜ್ಯೇ, ಜ್ಯೇ!

1. ನಿತಿವಂತಾಂನೋ, ಸರ್ವಸ್ವರಾಕ್ ಉಲ್ಲಾಸಾಚಿಂ ಗಿತಾಂ ಗಾಯಾ,
ವಿಧೇಯ್ ಕಾಳ್ಜ್ ಚ್ಯಾಂಕ್ ಅಸಲಿ ಸ್ತುತಿ ಸೊಬಾತ್.
ವಿಷೇಂ ವ್ಯಾಜೊವ್ ಸರ್ವಸ್ವರಾಕ್ ವಾಶಿಂತಾ,
ಥಾ ಸರಿಯಾಂಚ್ಯೇ ಕಿನ್ನರೆನ್ ತಾಹಾ ಸಂಗಿತಾಂ ಕರಾ.
2. ಸರ್ವಸ್ವರಾಚಿಂ ಉತರ್ ಖರೆಂಚ್ ಖರೆಂ,
ಸಗ್ರಿಂ ತಾಚಿಂ ಕತ್ತುವಾಂ ವಿಶ್ವಾಸೀಪಣಾಚಿಂ.
ನ್ಯಾಯ್-ನಿತಿಚೊ ಸರ್ವಸ್ವರ್ ಮೋಗ್ ಕರ್ತೃ,
ತಾಚ್ಯ್ ವಿಶ್ವಾಸೀ ಮೋಗಾನ್ ಸಂಸಾರ್ ಸಗ್ರೋ ಭರ್ತ್.
3. ಸರ್ವಸ್ವರ್ ಜಾಲ್ಯಾರ್ ಅಪ್ಲಿ ಭಯ್-ಭಕ್ತ್ ಅಸ್ತಲ್ಯಾಂಚೆರ್,
ಅಪ್ಲಾಶ್ ವಿಶ್ವಾಸೀ ಮೋಗಾಚೆರ್ ಭವಸ್ತಲ್ಯಾಂಚೆರ್ ಜತ್ತೆನ್ ನದರ್ ಘಾಲ್ತ್.
ತೊಚ್ ತಾಂಕಾಂ ಮಣಾಂತ್ಲಿಂ ನಿವಾರ್ತ್,
ದುರ್ಕಳಾಚ್ಯ್ ಕಾಳಾರ್ ತಾಂಚೊ ಜೀವ್ ವಾಟಾಯ್ತ್.

ದುಸ್ರೀ ವಾಚಪ್

ತುಮಿ ವಿಂಚುನ್ ಕಾಡ್ಲಲಿ ಪಜಾಂ, ರಾಯಾಳ್ ಯಾಜಕ್ ವರ್ಗ್.

ಸಾಂ. ಪೆದ್ರುಚ್ಯ್ ಪಯ್ಲಾಂ ಪತ್ರಾಂತ್ಲೆಂ ವಾಚಪ್

1 ಪೆದ್ರು, 2:4-9

ಭಾವಾಂ-ಭಯ್ಲುಂನೋ,

ಸೊಮಿ ಜೆಜು ಜಾವ್ವಾಸಾ ತೊ ಜಿವಂತ್ ಘಾತರ್ ಮನ್ಯಾಂನಿ ಉಪ್ಪಾರ್ಜ್ ಮ್ಯಾಣನ್
ಕಾಡ್ಲ್ ಉಡಯ್ಲುಲೊ, ಪ್ರಣ್ ದೆವಾನ್ ಮೋಲಾದಿಕ್ ಮ್ಯಾಣ್ ವಿಂಚುನ್ ಕಾಡ್ಲಲೊ. ದೆಕುನ್
ಪಕ್ ಅತ್ತೀಕ್ ದೆವಾಳ್ ಉಬಾರುಂಕ್ ಜಿವೆ ಘಾತರ್ ತುಮಿ ಜಾಯಾ. ದೆವಾಕ್ ಮಾನ್ಯಾತ್
ತೆಸಲೀಂ ಅತ್ತೀಕ್ ಬಲಿದಾನಾಂ ಜೆಜು ಕ್ರಿಸ್ತ್ ಮಾರಿಫತ್ ಭೇಟೊವ್ ದಿತಲೊ ಪಕ್ ಪವಿತ್
ಯಾಜಕ್ ವರ್ಗ್ ತುಮಿ ಜಾಯ್ಜ್. ಪವಿತ್ ಪ್ರಸ್ತುಕ್ ಮ್ಯಾಣ್:

“ಪಳೆಯಾ, ಸಿಯೋನಾಂತ್ ಹಾಂವ್ ದವರ್ತ್ತಾಂ ಪಕ್ ಮುಲ್ಯಾಘಾತರ್,
ವಿಂಚುನ್ ಕಾಡ್ಲಲೊ ಆನಿ ಮೋಲಾದಿಕ್;
ತಾಚೆರ್ ಪತ್ತೆವ್ ರಾವ್ಲಲೊ ಕೆದಿಂಚ್ ಲಜೆಕ್ ಪಡ್ಯೋನಾ.”

ತುಮ್ಮಾಂ, ಸತ್ಯನ್ನಲ್ಯಾಂಕ್, ತೊ ನಿಟ್ಟಾಯಿ ಮೊಲಾದಿಕ್, ಪ್ರಕ್ಕಾ ಸತ್ಯನಿನಾತ್ ತಾಂಕಾಂ;

“ಬಾಂಡ್ಲ್ಯಾಂನಿ ಉಪ್ಪಾರ್ನ್ ಮ್ಹ್ಯಾನ್ನ್ ಕಾಡ್ಲ್ ಉದಯ್ಯ್ಲೊ, ತೊಚ್ ಮುಲ್ಯಾಚೊ ಫಾತರ್ ಜಾಲೊ.”

“ಆಧ್ಯತ್ಮ ತಸಲೊ ಫಾತರ್ ತೊ, ಪದ್ಮಂಕ್ ಕರ್ತೃ ತಸಲಿ ಶಿಳಾ ತೊ.” ಅಶೇಂ ಉತ್ತರಕ್ ವಾಳೊ ದೀವ್ಯಾ ಸತ್ಯನಿನಾತ್ ತಿಂ ಹ್ಯಾ ಫಾತರ್ಕ್ ಅದೆಂಬ್ರೋ ಪದ್ಮತ್ತಾತ್. ಹೆಂ ತಾಂಕಾಂ ದೇವಾಚೆಂಚ್ ನಿಮೋಂಕೆಂ. ಪ್ರಕ್ಕಾ ತಮಿ ವಿಂಚುನ್ ಕಾಢ್ಲಲಿ ಪಜ್ಞ, ರಾಯ್ಕಾ ಯಾಜಕ್ ವರ್ಗ್, ಏಕ್ ಪರಿತ್ರ್ ರಾಷ್ಟ್ ಅನಿ ದೇವಾನ್ ಆಪ್ಲೆಂಚ್ ದಾಯ್ಕ್ ಕರ್ತ್ ಘೆತ್ತಲೊ ಲೋಕ್. ಕಾಳೊಕ್ ಥಾವ್ಯಾ ಅಪ್ಪಾಂ ವಿಚಿತ್ರ್ ಉಜ್ಜ್ವಲಾಕ್ ತುಮ್ಮಾಂ ಆಪಯ್ಯಲ್ಯಾ ದೇವಾಚಂ ಉತ್ತಿಷ್ಠ್ ಕ್ಷತ್ಯಾಂ ತಮಿ ಗಾಜಯ್ಯ್ ಮ್ಹ್ಯಾನ್ ತಾಣೆಂ ತುಮ್ಮಾಂ ವಿಂಕ್ಷ್ಯಾಂತ್.

— ದೇವಾಚಂ ಉತ್ತರ ಹೆಂ.

ಉದ್ದ್ಯಾರ್

ಜ್ಯ. 14:6

ಸರ್ವೇಸ್ವರಾಕ್ ಜ್ಯೇ, ಜ್ಯೇ!

ಹಾಂವ್ಯಾಚ್ ವಾಟ್, ಹಾಂವ್ಯಾಚ್ ಸತ್ತ್ ಅನಿ ಹಾಂವ್ಯಾಚ್ ಜೀವಿತ್, ಮ್ಹ್ಯಾಣ್ತ್ ಸೋಮ್, ಮ್ಹ್ಯಾಜ್ಯೇ ಮಾರಿಫತ್ ಗೆಲ್ಯಾ ಶ್ರಿವಾಯ್ ಕೊಣಾಕ್ಯಾನ್ಯೊಯೊ ಬಾಪಾಶಿಂ ವಚುಂಕ್ ಜಾಯ್ಯಾ. ಸರ್ವೇಸ್ವರಾಕ್ ಜ್ಯೇ, ಜ್ಯೇ!

ಶ್ರುಭೂವಾತಾ

ಹಾಂವ್ಯಾಚ್ ವಾಟ್, ಹಾಂವ್ಯಾಚ್ ಸತ್ತ್ ಅನಿ ಹಾಂವ್ಯಾಚ್ ಜೀವಿತ್.

‡ ಜುವಾಂವ್ ಪರಮಾಣೆಂ ಜೆಜು ಕ್ರಿಸ್ತಾಚಿ ಶ್ರುಭೂವಾತಾ

ಜ್ಯ. 14:1-12

ತ್ಯಾ ವೆಳಿಂ ಜೆಜುನ್ ಆಪ್ಪಾಂ ಶಿಸಾಂ ಲಾಗಿಂ ಮ್ಹ್ಯಾಳೆಂ: “ತುಮಿ ಕಳ್ಳುಳ್ಳೆಂ ನ್ಯೂಯ್, ದೇವಾಚೆರ್ ವಿಶ್ವಾಸ್ ದವರಾ; ಮ್ಹ್ಯಾಚೆರ್ಯೊ ವಿಶ್ವಾಸ್ ದವರಾ. ಮ್ಹ್ಯಾಜ್ಯ್ಯ್ ಬಾಪಾಚ್ಯ್ಯ್ ಫುರಾಂತ್ ಜಾಯ್ಯಾಂ ಕುಡಾಂ ಆಸಾತ್. ನಾತ್ ಲ್ಲಿಂ ಜಾಲ್ಯಾರ್ ಹಾಂವ್ ತುಮ್ಮಾಂ ಪಯ್ಯೆಂಚ್ ಸಾಂಗ್ಲೋಂ. ಹಾಂವ್ ಆತಾಂ ವಚುನ್ ತುಮ್ಮಾಂ ಏಕ್ ಜಾಗೊ ತಯಾರ್ ಕರ್ತೃಂ. ಹಾಂವ್ ವಚುನ್ ತುಮ್ಮಾಂ ಏಕ್ ಜಾಗೊ ತಯಾರ್ ಕರ್ತ್ಚ್, ಹಾಂವ್ ಆಸ್ತುಲೆಂ ಧಂಯ್ ತುಮಿಯೊ ಆಸ್ಕ್ಯಾಕ್ ಹಾಂವ್ ಪಾಟೆಂ ಯೇವ್ಯಾ ತುಮ್ಮಾಂ ಮ್ಹ್ಯಾಚೇ ಸರೆಂ ಆಪ್ರೋವ್ಯಾ ವ್ಯೂರ್ತುಲೊಂ. ಹಾಂವ್ ವೆತ್ತೊಂ ಧಂಯ್ ವೆಚಿ ವಾಟ್ ತುಮಿ ಜಾಣಾತ್.” ತೊಮಾಸ್ ತವಳ್ ಮ್ಹ್ಯಾಲೊ: “ಸೋಮಿಯೊ, ತುಂ ವಿಂಯ್ ವೆತಾಯ್ ತೆಂ ಆಮಿ ನೆಣಾಂವ್; ತರ್ ಧಂಯ್ ವೆಚಿ ವಾಟ್ ಆಮಿ ಜಾಣಾ ಜಾಬ್ಲಿ ಕಶಿ?” ಜೆಜುನ್ ತಾಕಾ ಜಾಪ್ ದಿಲಿ: “ಹಾಂವ್ಯಾಚ್ ವಾಟ್, ಸತ್ತ್ ಅನಿ ಜೀವಿತ್. ಮ್ಹ್ಯಾಚೇ

ಮಾರಿಫತ್ತಾ ಗೆಲ್ಲಾ ಶಿವಾಯ್ ಕೊಣಾಟ್ಯಾನ್ಯಾಯ್ ಬಾಪ್ ಸರ್ಫಿಂ ವೆಚುಂಕ್ ಜಾಯ್ನ್. ತುಮಿ
ಮ್ಹಾಕ್ ಒಳ್ಳುತ್ತಾತ್ ದೆಕುನ್ ಮ್ಹಾಟ್ ಬಾಪ್ಯಾಯ್ ತುಮಿ ಒಳ್ಳುತ್ತಾತ್. ಪ್ರಣ್ ಹ್ಯಾ ಪ್ರಣಾಂ
ತಾಕ್ ತುಮಿ ಒಳ್ಳುತ್ತಾತ್ ಅನಿ ತಾಕ್ ತುಮಿ ಪಳೆಲ್ಲಾ." ತವಳ್ ಫಿಲಿಪ್ಪಾನ್ ತಾಚೇ ಲಾಗಿಂ ಮ್ಹಾಕ್ಂ:
"ಸೋಮಿಯ್, ಆಮ್ಹಾಂ ಬಾಪ್ ದಾಶಿಯ್. ತಿತ್ತೆಂಚ್ ಆಮ್ಹಾಂ ಪ್ರರೋ." ಜೆಜು ತಾರ್ ಮ್ಹಾಣಲ್ಲೋ:
"ಫಿಲಿಪ್, ಇತ್ತೈ ಕಾಳ್ ಹಾಂವ್ ತುಮ್ಹೇ ಸಾಂಗಾತ್ ಆಸುನ್ಯಾಯ್, ಹಾಂವ್ ಕೊಣ್ ಮ್ಹಾಣ್
ತುಕ್ ಸಮ್ಮನಾಮ್ಯೋ? ಜಾಣೆಂ ಮ್ಹಾಕ್ ಪಳೆಲ್ಲಾ, ತಾಣೆಂ ಬಾಪ್ಯಾಯ್ ಪಳೆಲ್ಲಾ. ತತೆಂ ಆಸ್ತ್ರಾಂ
'ಆಮ್ಹಾಂ ಬಾಪ್ ದಾಶಿಯ್' ಮ್ಹಾಣ್ ತುಜ್ಯಾನ್ ಕರೆಂ ಮ್ಹಾಣುಂಯೀತ್? ಹಾಂವ್ ಬಾಪ್ ಸವೆಂ
ಆಸಂ ಅನಿ ಬಾಪ್ ಮ್ಹಾಜೆ ಸವೆಂ ಆಸಾಹೆಂ ತುಂ ಸತ್ಯಾನಿನಾಯ್? ಹಾಂವ್ ತುಮ್ಹೇ ಲಾಗಿಂ
ಉಲಯ್ತ್ರಾಂ ತಿಂ ಉತ್ತ್ರಾಂ ಮ್ಹಾಜೆಸ್ತ್ರುಕ್ರಿಂಚ್ ಹಾಂವ್ ಉಲಯ್ನ್. ಬಾಪ್ಚೋ ಮ್ಹಾಜೇ ಸವೆಂ
ರಾವುನ್ ಆಪ್ಲಿಂ ಕಾಮಾಂ ಚಲಯ್ತ್ರಾ. ಹಾಂವ್ ಬಾಪ್ ಸವೆಂ ಆಸಂ ಅನಿ ಬಾಪ್ ಮ್ಹಾಜೇ ಸವೆಂ
ಆಸ್ ಮ್ಹಾಣುನ್ ಹಾಂವ್ ಸಾಂಗಾತ್ ತೆಂ ತುಮಿ ಸತ್ಯಾನಾ. ನ್ಯಾಯ್ ಜಾಲ್ಯಾರ್ ಹಿಂ ಕಾಮಾಂ
ಪಳೆವ್ ಪ್ರಣ್ಯಾಯ್ ಸತ್ಯಾನಾ. ಸತ್ಯಾಚ್ ಹಾಂವ್ ತುಮ್ಹಾಂ ಸಾಂಗಾತ್ರಾಂ: ಜೊ ಕೊಣ್ ಮ್ಹಾಕ್
ಸತ್ಯಾನ್ತ್ರಾ, ತೊ ಹಾಂವ್ ಕರ್ತ್ರಾಂ ತಿಂ ಕಾಮಾಂ ಕರ್ತ್ರಲ್ಲೋ; ತಿತ್ತೆಂಚ್ ನ್ಯಾಯ್, ತಾಚ್ಯಾಕ್ಯಾಯ್
ವರ್ತೆಂ ಕಾಮಾಂ ಕರ್ತ್ರಲ್ಲೋ. ಕಿತ್ಯಾಕ್ ಹಾಂವ್ ಬಾಪ್ ಸರ್ಫಿಂ ವೆತ್ತಾಂ."

— ದೇವಾಚೆಂ ಉತ್ತರ್ ಹೆಂ.